

**KARNATAKA POWER TRANSMISSION CORPORATION LIMITED
DEPARTMENTAL EXAMINATION – MAY-2019**

**ASSISTANT GRADE - PART-B – PAPER-II
(Elementary Book Keeping)
(Books, Guides Notes etc., are not allowed)**

Date: 29.05.2019

Maximum Marks: 100

Time: 9.30 am to 12.30.pm

PART-A / ಭಾಗ-ಎ

1. Write Short Notes on the following (Any FIVE) 15

- Discounting of a Bill
- Balance Sheet.
- Generally accepted Accounting Principles
- Limitations of Historical Cost Concept
- Double Entry System
- Stock Account

ಕೆಳಕಂಡವುಗಳಿಗೆ ಟಿಪ್ಪಣಿ ಬರೆಯಿರಿ (ಯಾವುದಾದರೂ ಐದಕ್ಕೆ ಮಾತ್ರ)

- ಹುಂಡಿಯ ಸೋಡಿಗೆಳಿಸುವಿಕೆ
- ಆಸ್ತಿ ಮತ್ತು ಹೊಣೆ ಪಟ್ಟಿ.
- ಸಾಮಾನ್ಯವಾಗಿ ಸ್ವೀಕರಿಸಲ್ಪಡುವ ಲೆಕ್ಕಪತ್ರದ ತತ್ವಗಳು.
- ಐತಿಹಾಸಿಕ ವೆಚ್ಚದ ಕಲ್ಪನೆಯ ಮಿತಿಗಳು
- ದ್ವಿನಮೂದು ಪದ್ಧತಿ.
- ದಾಸ್ತಾನು ಲೆಕ್ಕ

2. Answer the following (Any THREE) 15

- Explain Deferred Revenue Expenditure
- Objectives and Advantages of Profit & Loss Account.
- Why are Transactions not entered straight away in the Ledger?
- How entries are made in Three Column Cash Book on receipt of Cheques?
- Method of preparing Trial Balance

ಕೆಳಕಂಡವುಗಳಿಗೆ ಉತ್ತರಿಸಿ (ಯಾವುದಾದರೂ ಮೂರಕ್ಕೆ ಮಾತ್ರ)

- ಮುಂದೂಡಲ್ಪಟ್ಟ ಆದಾಯ ವೆಚ್ಚದ ಬಗ್ಗೆ ವಿವರಿಸಿ.
- ಲಾಭ ಮತ್ತು ನಷ್ಟ ಖಾತೆಯ ಉದ್ದೇಶ ಮತ್ತು ಅನುಕೂಲಗಳನ್ನು ತಿಳಿಸಿ.
- ವ್ಯವಹಾರಗಳನ್ನು ಏಕೆ ನೇರವಾಗಿ ಖಾತೆ ಪುಸ್ತಕದಲ್ಲಿ ನಮೂದಿಸುವುದಿಲ್ಲ ?
- ಚೆಕ್ಗಳನ್ನು ಪಡೆದ ನಂತರ ಅವುಗಳನ್ನು ಮೂರು ಅಂಕಣದ ನಗದು ಪುಸ್ತಕದಲ್ಲಿ ಹೇಗೆ ನಮೂದಿಸಲಾಗುತ್ತದೆ ?
- ತಾಳೆ ಪಟ್ಟಿಯನ್ನು ತಯಾರಿಸುವ ವಿಧಗಳು

3. On 31st March, 2018, the following Trial Balance was extracted from the books of Mr. Anil Kumar;

20

Particulars	Dr.(Rs)	Cr(Rs)
Capital		30000
Drawings	5000	
Sundry Debtors and Creditors	20000	10000
Loan on Mortgage		9500
Interest on Loan	300	
Cash in Hand	2000	
Provision for Bad Debts		700
Stock (01.04.2017)	6800	
Motor Vehicles	10000	
Cash at Bank	3500	
Land and Buildings	12000	
Bad Debts	500	
Purchases and Sales	66000	110000
Returns	8000	1500
Carriage Outward	2500	
Carriage Inward	3000	
Salaries	9000	
Rent, Tax and Insurance	3000	
Advertising	3500	
Discount		500
General Expenses	3400	
Bills Receivable and Bills Payable	6000	2000
Rent Received		300
	164500	164500

Prepare Trading and Profit & Loss Account for the year ended 31st March, 2018 and Balance Sheet as on that date after making adjustments for the following;

- 1) Depreciate Land and Buildings at 2.5% and Motor Vehicles at 20%
- 2) Salaries Outstanding Rs.700/-
- 3) Prepaid Insurance Rs.200/-
- 4) Provision for Bad Debts is to be maintained at 5% on Sundry Debtors
- 5) Stock in hand on 31st March, 2018 was valued at Rs.7000/-.

ದಿನಾಂಕ 31.03.2018 ಇರುವಂತೆ ಈ ಕೆಳಕಂಡ ತಾಳೆಪಟ್ಟಿಯನ್ನು ಶ್ರೀ ಅನಿಲ್ ಕುಮಾರ್ ರ ಲೆಕ್ಕಪುಸ್ತಕಗಳಿಂದ ಪಡೆಯಲಾಗಿದೆ.

ವಿವರಗಳು	ಡೆಬಿಟ್ (ರೂ.)	ಕ್ರೆಡಿಟ್ (ರೂ.)
ಬಂಡವಾಳ		30000
ವೆಚ್ಚಗಳು	5000	
ಸಾದಿಲ್ವಾರು ಋಣಿಗಳು ಮತ್ತು ಧಣಿಗಳು	20000	10000
ಅಡಮಾನದ ಮೇಲಿನ ಸಾಲ		9500
ಸಾಲದ ಮೇಲಿನ ಬಡ್ಡಿ	300	
ಕೈಯಲ್ಲಿರುವ ನಗದು	2000	
ಕೆಟ್ಟ ಸಾಲಗಳ ಮೀಸಲು		700
ದಾಸ್ತಾನು(01.04.2017)	6800	
ಮೋಟಾರು ವಾಹನಗಳು	10000	
ಬ್ಯಾಂಕಿನಲ್ಲಿರುವ ನಗದು	3500	
ಭೂಮಿ ಮತ್ತು ಕಟ್ಟಡಗಳು	12000	
ಕೆಟ್ಟ ಸಾಲಗಳು	500	
ಖರೀದಿ ಮತ್ತು ಮಾರಾಟ	66000	110000
ಹಿಂಪಡೆದಿರುವುದು	8000	1500
ಹೊರ ಸಾಗಾಣಿಕೆ ವೆಚ್ಚ	2500	
ಒಳ ಸಾಗಾಣಿಕೆ ವೆಚ್ಚ	3000	
ಸಂಬಳ	9000	
ಬಾಡಿಗೆ, ತೆರಿಗೆ ಮತ್ತು ವಿಮಾ	3000	
ಜಾಹಿರಾತು ವೆಚ್ಚ	3500	
ಸೋಡಿ		500
ಸಮಾನ್ಯ ವೆಚ್ಚಗಳು	3400	
ಸ್ವೀಕರಿಸಬೇಕಾದ ಮತ್ತು ಪಾವತಿಸಬೇಕಾದ ಹುಂಡಿಗಳು	6000	2000
ಬಾಡಿಗೆ ಪಡೆದಿರುವುದು		300
	164500	164500

31ನೇ ಮಾರ್ಚ್, 2018 ರ ಅಂತ್ಯಕ್ಕೆ ಲಾಭ ಮತ್ತು ನಷ್ಟ ಖಾತೆಯನ್ನು ಮತ್ತು ಅದೇ ದಿನಾಂಕಕ್ಕೆ ಆಸ್ತಿ ಮತ್ತು ಹೊಣೆ ಪಟ್ಟಿಯನ್ನು ಈ ಕೆಳಕಂಡ ಹೊಂದಾಣಿಕೆಯನ್ನು ಪರಿಗಣಿಸಿ ತಯಾರಿಸಿ:

- (1) ಭೂಮಿ ಮತ್ತು ಕಟ್ಟಡಗಳ ಮೇಲೆ ಶೇ.2.5% ಮತ್ತು ಮೋಟಾರ್ ವಾಹನದ ಮೇಲೆ ಶೇ.20% ರ ಸವಕಳಿ ಮಾಡಿ.
- (2) ಪಾವತಿಸಬೇಕಾದ ಸಂಬಳ ರೂ.700/-
- (3) ಮುಂಗಡವಾಗಿ ಪಾವತಿಸಿದ ವಿಮಾ ಕಂತು ರೂ.200/-
- (4) ಋಣಿಗಳ ಮೇಲೆ ವಸೂಲಾಗದ ಮತ್ತು ಅನುಮಾನಾಸ್ಪದ ಸಾಲಗಳ ಮೀಸಲು ಶೇ.5%
- (5) ಕೈಯಲ್ಲಿರುವ ದಾಸ್ತಾನು 31ನೇ ಮಾರ್ಚ್, 2018 ರಂತೆ ರೂ.7000/-ಕ್ಕೆ ಮೌಲಿಕರಿಸಲಾಗಿದೆ.

PART-B / ಭಾಗ-ಬಿ

(Answer any five of the following)
(ಈ ಕೆಳಗಿನವುಗಳಲ್ಲಿ ಯಾವುದಾದರೂ ಐದಕ್ಕೆ ಉತ್ತರಿಸಿ)

4. State with reason which account should be debited and which account should be credited in each of the following transactions; 10

- (1) Raj commenced business with Rs.5000/-
- (2) Bought goods from Keshav for cash Rs.1000/-
- (3) Sold furniture to Raghav on credit Rs.500/-
- (4) Sold goods for cash Rs.800/-
- (5) Cash purchases Rs.600/-
- (6) Bought Stamps Rs.50/-
- (7) Withdrew cash from business for personal use Rs.100/-
- (8) Paid Salary to Manager Rs.300/-
- (9) Paid rent to landlord Rs.200/-
- (10) Received commission from George Rs.500/-
- (11) Paid for repairing machinery Rs.300/-
- (12) Received cash from Raghav on account Rs.400/-
- (13) Gave loan to Bhasker Rs.500/-
- (14) Purchased goods from Raghu Rs.300/-
- (15) Returned goods to Raghu Rs.100/-
- (16) Opened a Bank Account with Rs.600/-
- (17) Charged Manohar Rs.150/- commission for service rendered to him
- (18) Charlie agreed to pay interest of Rs.100/- on the amount advanced to him
- (19) Received loan from Shankar Rs.1000/-
- (20) Office furniture stolen Rs.500/-.

ಈ ಕೆಳಗಿನ ವಹಿವಾಟುಗಳನ್ನು ಯಾವ ಖಾತೆಗೆ ವೆಚ್ಚದ ಅಡಿಯಲ್ಲಿ ಹಾಗೂ ಯಾವ ಖಾತೆಗೆ ಜಮೆಯ ಅಡಿಯಲ್ಲಿ ಪರಿಗಣಿಸಬೇಕೆಂದು ಕಾರಣಗಳೊಂದಿಗೆ ಸ್ಪಷ್ಟೀಕರಿಸಿ.

- 1) ರಾಜ್‌ರವರು ರೂ. 5000/- ಬಂಡವಾಳದೊಂದಿಗೆ ವ್ಯಾಪಾರ ಆರಂಭಿಸುತ್ತಾರೆ.
- 2) ಕೇಶವರವರಿಂದ ನಗದಿನಲ್ಲಿ ರೂ. 1000/- ಕ್ಕೆ ಸರಕುಗಳನ್ನು ಖರೀದಿಸಲಾಗುತ್ತದೆ.
- 3) ರಾಘವ್‌ರವರಿಗೆ ರೂ. 500/- ಮೌಲ್ಯದ ಪಿರೋಪಕರಣವನ್ನು ಸಾಲದ ರೂಪದಲ್ಲಿ ಮಾರಲಾಗಿದೆ.
- 4) ಸರಕುಗಳ ನಗದು ಮಾರಾಟ ರೂ. 800/-
- 5) ನಗದು ಖರೀದಿಗಳು ರೂ. 600/-
- 6) ಅಂಚೆ ಚೀಟಿ ರೂ. 50/- ಖರೀದಿಸಲಾಗಿದೆ.
- 7) ಸ್ವಂತ ಬಳಕೆಗಾಗಿ ವ್ಯಾಪಾರದ ಖಾತೆಯಿಂದ ರೂ. 100/- ತೆಗೆದುಕೊಳ್ಳಲಾಗಿದೆ.

- 8) ವ್ಯವಸ್ಥಾಪಕರಿಗೆ ರೂ. 300/- ಸಂಬಳ ನೀಡಲಾಗಿದೆ.
- 9) ಮನೆ ಮಾಲೀಕರಿಗೆ ರೂ. 200/- ಬಾಡಿಗೆ ಕೊಡಲಾಗಿದೆ.
- 10) ಜಾರ್ಜ್‌ರವರಿಂದ ರೂ. 500/- ರ ದಳ್ಳಾಳಿ ಸ್ವೀಕರಿಸಲಾಗಿದೆ.
- 11) ಯಂತ್ರದ ದುರಸ್ತಿಗಾಗಿ ರೂ. 300/- ನ್ನು ಪಾವತಿಸಲಾಗಿದೆ.
- 12) ರಾಫ್‌ರವರಿಂದ ರೂ. 400/- ರ ನಗದು ಪಡೆಯಲಾಗಿದೆ.
- 13) ಭಾಸ್ಕರ್ ರವರಿಗೆ ರೂ. 500/- ಸಾಲವನ್ನು ಕೊಡಲಾಗಿದೆ.
- 14) ರಘುರವರಿಂದ ಸರಕುಗಳನ್ನು ಖರೀದಿಸಲಾಗಿದೆ ರೂ. 300/-
- 15) ರಘುರವರಿಗೆ ಸರಕುಗಳನ್ನು ಹಿಂತಿರುಗಿಸಲಾಗಿದೆ. ರೂ. 100/-
- 16) ರೂ. 600/- ನೊಂದಿಗೆ ಬ್ಯಾಂಕ್ ಖಾತೆ ತೆರೆಯಲಾಗಿದೆ.
- 17) ಸೇವೆ ಪಡೆದುದಕ್ಕಾಗಿ, ಮನೋಹರ್‌ರವರಿಗೆ ರೂ. 150/- ದಲ್ಲಾಳಿ ಶುಲ್ಕವನ್ನು ವಿಧಿಸಲಾಗಿದೆ.
- 18) ಚಾರ್ಜ್‌ರವರು ತಾವು ಪಡೆದ ಸಾಲದ ಮೇಲೆ ರೂ. 100/- ಬಡ್ಡಿ ಕೊಡಲು ಒಪ್ಪಿರುತ್ತಾರೆ.
- 19) ಶಂಕರ್‌ರವರಿಂದ ರೂ. 1000/- ಸಾಲ ತೆಗೆದುಕೊಳ್ಳಲಾಗಿದೆ.
- 20) ರೂ. 500/- ಮೌಲ್ಯದ ಕಛೇರಿಯ ಪೀಠೋಪಕರಣದ ಕಳ್ಳತನವಾಗಿದೆ.

5. Prepare a Bank Reconciliation Statement (BRS) from the following particulars: 10

	Rs.
1) Bank overdraft as per Cash Book	- 8000
2) Cheque deposited into Bank, but no entry was passed in Cash Book	- 300
3) Cheque received, but not sent to bank	- 1000
4) Credit side of bank column cast short	- 100
5) Insurance premium paid directly by bank under standing advice	- 500
6) Bank charges entered in cash book twice	- 10
7) Cheques returned back, but no entry passed	- 400
8) Cheques "issued" returned back on account of technical grounds	- 300
9) Bills directly collected by bank	- 2000
10) Bank charges debited by bank	- 12
11) Cheques received entered twice	- 500
12) Bills discounted dishonored	- 4000

ಕೆಳಗಿನ ವಿವರಗಳ ಆಧಾರದ ಮೇಲೆ ಬ್ಯಾಂಕು ಸಮನ್ವಯ ಪಟ್ಟಿಯನ್ನು ತಯಾರಿಸಿ.

	ರೂ:
1) ನಗದು ಪುಸ್ತಕದ ಪ್ರಕಾರ ಖಾತೆ ಮೀರಿಪಡೆದ ಹಣ-	8,000
2) ಚೆಕ್‌ನ್ನು ಬ್ಯಾಂಕಿನಲ್ಲಿ ಜಮಾವಣೆ ಮಾಡಲಾಗಿದೆ, ಆದರೆ ನಗದು ಪುಸ್ತಕದಲ್ಲಿ ದಾಖಲಿಸಿರುವುದಿಲ್ಲ	300
3) ಚೆಕ್‌ನ್ನು ಪಡೆಯಲಾಗಿದೆ, ಆದರೆ ಬ್ಯಾಂಕಿಗೆ ಕಳುಹಿಸಿರುವುದಿಲ್ಲ.	1,000

4) ಬ್ಯಾಂಕಿನ ಜಮಾ ಬದಿಯ ಕಾಲನಲ್ಲಿ ಕಡಿಮೆ ಲೆಕ್ಕ ತೋರಿಸುತ್ತಿದೆ.	100
5) ವಿಮಾ ಕಂತನ್ನು ನೇರವಾಗಿ ಬ್ಯಾಂಕಿನಿಂದ ಆದೇಶದ ಆಧಾರದಡಿ ಪಾವತಿಸಲಾಗಿದೆ	500
6) ಬ್ಯಾಂಕ್ ಶುಲ್ಕಗಳನ್ನು ನಗದು ಪುಸ್ತಕದಲ್ಲಿ ಎರಡು ಬಾರಿ ದಾಖಲಿಸಲಾಗಿದೆ	10
7) ಚೆಕ್‌ಗಳನ್ನು ಹಿಂತಿರಿಸಲಾಗಿದೆ, ಆದರೆ ದಾಖಲಾತಿ ಆಗಿರುವುದಿಲ್ಲ	400
8) ನೀಡಲಾಗಿದ್ದ ಚೆಕ್‌ಗಳನ್ನು ತಾಂತ್ರಿಕ ದೋಷಗಳ ಆಧಾರದಡಿ ಹಿಂತಿರಿಸಲಾಗಿದೆ	300
9) ಹುಂಡಿಗಳನ್ನು ನೇರವಾಗಿ ಬ್ಯಾಂಕಿನಿಂದ ಸ್ವೀಕರಿಸಲಾಗಿದೆ	2,000
10) ಬ್ಯಾಂಕ್‌ಶುಲ್ಕಗಳನ್ನು ಬ್ಯಾಂಕಿನಲ್ಲಿ ನಮೂದಿಸಲಾಗಿದೆ	12
11) ಪಡೆದ ಚೆಕ್‌ಗಳನ್ನು ಎರಡು ಬಾರಿ ದಾಖಲಿಸಲಾಗಿದೆ	500
12) ಸೋಡಿ ಮಾಡಿಸಿದ ಹುಂಡಿಗಳು ತಿರಸ್ಕರಿಸಲ್ಪಟ್ಟಿವೆ	4,000

6. The following Trial Balance is prepared by an inexperienced clerk. Redraft the Trial Balance as on 30th June, 2013. 10

	Particulars	Dr	Cr
		Rs.	Rs.
1	Bank Overdraft	8000	
2	Capital Account	400000	
3	Cash		4000
4	Purchases Returns	4000	
5	Sales return		1000
6	Stationery (Opening Stock)		6000
7	Bills Payable		20000
8	Bills Receivable		45000
9	Plant		460000
10	Repairs to plant		10000
11	Stock	11500	
12	Sales	260000	
13	Purchases		151000
14	Debtors		44000
15	Creditors	53500	
16	Stationery purchased		4000
17	Loan from Mr.Arun	9000	
18	Drawings	16000	
19	Trade Expenses		2000
20	Difference in Trial Balance		15000
		762000	762000

ಈ ಕೆಳಗಿನ ತಾಳೆಪಟ್ಟಿಯು ಒಬ್ಬ ಅನುಭವವಿಲ್ಲದ ಗುಮಾಸ್ತರಿಂದ ತಯಾರಿಸಲಾಗಿದೆ. 30ನೇ ಜೂನ್, 2013 ರಿಂದ ಸರಿಯಾದ ತಾಳೆಪಟ್ಟಿಯನ್ನು ತಯಾರಿಸಿ.

ಕ್ರಮ ಸಂಖ್ಯೆ	ವಿವರಗಳು	ಡೆಬಿಟ್ (ರೂ.)	ಕ್ರೆಡಿಟ್ (ರೂ.)
1	ಬ್ಯಾಂಕುಗಳ ಖಾತೆ ಕೊರತೆ ಮೊತ್ತ	8000	
2	ಬಂಡವಾಳ ಖಾತೆ	400000	
3	ನಗದು		4000
4	ಖರೀದಿ ಹಿಂತಿರುಗಿಸುವಿಕೆ	4000	
5	ಮಾರಾಟ ಹಿಂತಿರುಗಿಸುವಿಕೆ		1000
6	ಲೇಖನ ಸಾಮಗ್ರಿ(ಆರಂಭ ಶಿಲ್ಕು)		6000
7	ಪಾವತಿಸಬೇಕಾದ ಹುಂಡಿಗಳು		20000
8	ಸ್ವೀಕರಿಸಬೇಕಾದ ಹುಂಡಿಗಳು		45000
9	ಸ್ಥಾವರ		460000
10	ಸ್ಥಾವರ ದುರಸ್ತಿ		10000
11	ದಾಸ್ತಾನು	11500	
12	ಮಾರಾಟ	260000	
13	ಖರೀದಿ		151000
14	ಋಣಿಗಳು		44000
15	ಧಣಿಗಳು	53500	
16	ಖರೀದಿಸಲಾಗಿರುವ ಲೇಖನ ಸಾಮಗ್ರಿಗಳು		4000
17	ಶ್ರೀ ಅರುಣ್ ರವರಿಂದ ಸಾಲ	9000	
18	ಸ್ವಂತ ವೆಚ್ಚಗಳು	16000	
19	ವ್ಯಾಪಾರ ವೆಚ್ಚಗಳು		2000
20	ತಾಳೆಪಟ್ಟಿಯಲ್ಲಿನ ವ್ಯತ್ಯಾಸ		15000
		762000	762000

7. Rectify the following errors assuming that there is no suspense account.

10

- 1) A credit item of Rs.275/- was posted to the debit of a personal account
- 2) Rs.1000/- spent on extension of godown was posted to repairs account.
- 3) Carriage of Rs.100/- paid on the purchases of a machine was debited to carriage account.
- 4) A payment of Rs.50/- for the rent of the private residential quarters of the proprietor was debited to Rent Account.
- 5) Goods worth of Rs.300/- were sold to Mohan on 28th December, 2012 but included in stock as the same were delivered on 2nd January, 2013.
- 6) The balance of cash book (cash column) was overcast by Rs.300/-.

- 7) The cost of a scooter purchased for the business Rs.4000/- was debited to travelling expenses account.
- 8) Goods amounting to Rs.50/- were returned by a customer and were taken into stock, but no entry in respect thereof was made in the books.
- 9) Rs.150/- written off as depreciation was debited to machinery account and credited to depreciation account.

ಅಮಾನತು ಖಾತೆ ಇಲ್ಲವೆಂದು ಪರಿಗಣಿಸಿ, ಕೆಳಗಿನ ಲೋಪದೋಷಗಳನ್ನು ಸರಿಪಡಿಸಿ.

- 1) ರೂ. 275/- ರ ಜಮಾ ಮೊತ್ತವನ್ನು ವೈಯಕ್ತಿಕ ಖಾತೆಯಲ್ಲಿ ವೆಚ್ಚವೆಂದು ದಾಖಲಿಸಿದೆ.
- 2) ದಾಸ್ತಾನು ಮಳಿಗೆ ವಿಸ್ತರಣೆ ಕಾಮಗಾರಿಗೆ ತಗಲಿದ ವೆಚ್ಚದ ಮೊತ್ತ ರೂ. 1000/-ನ್ನು ದುರಸ್ತಿ ಖಾತೆಗೆ ದಾಖಲಿಸಲಾಗಿದೆ.
- 3) ಯಂತ್ರದ ಖರೀದಿಗೆ ತಗಲಿದ ಸಾಗಾಣಿಕೆ ವೆಚ್ಚ ರೂ. 100/-ನ್ನು ಸಾಗಾಣಿಕೆ ಖಾತೆಗೆ ದಾಖಲಿಸಲಾಗಿದೆ.
- 4) ಮಾಲಿಕನ ಖಾಸಗಿ ವಸತಿ ಗೃಹಕ್ಕೆ ಬಾಡಿಗೆ ಪಾವತಿಸಲಾದ ಮೊತ್ತ ರೂ. 50/- ನ್ನು ಬಾಡಿಗೆ ಖಾತೆಯಲ್ಲಿ ದಾಖಲಿಸಲಾಗಿದೆ.
- 5) ರೂ. 300/- ಮೌಲ್ಯದ ಸಾಮಗ್ರಿಗಳನ್ನು ಮೋಹನ್ ರವರಿಗೆ 28ನೇ ಡಿಸೆಂಬರ್, 2012 ರಂದು ಮಾರಾಟ ಮಾಡಲಾಗಿದ್ದು, ದಾಸ್ತಾನಿನಲ್ಲಿ 2ನೇ ಜನವರಿ, 2013 ರಂದು ಸರಬರಾಜು ಮಾಡಲಾಗಿದೆ ಎಂದು ನಮೂದಿಸಲಾಗಿದೆ.
- 6) ನಗದು ಪುಸ್ತಕದ ನಗದು ಕಾಲನಲ್ಲಿ ಬಾಕಿಯನ್ನು ರೂ. 300/-ನ್ನು ಹೆಚ್ಚಾಗಿ ನಮೂದಿಸಲಾಗಿದೆ.
- 7) ರೂ. 4000/- ಮೌಲ್ಯದ ಸ್ಕೂಟರ್ ವಾಹನ ಖರೀದಿ ವೆಚ್ಚವನ್ನು ಪ್ರವಾಸ ವೆಚ್ಚದ ಖಾತೆಗೆ ದಾಖಲಿಸಲಾಗಿದೆ.
- 8) ರೂ.50/- ಮೌಲ್ಯದ ಸರಕನ್ನು ಗ್ರಾಹಕರಿಂದ ಹಿಂತಿರುಗಿಸಲಾಗಿದ್ದು ದಾಸ್ತಾನಿಗೆ ತೆಗೆದುಕೊಳ್ಳಲಾಗಿದೆ, ಆದರೆ ಪುಸ್ತಕಗಳಲ್ಲಿ ನಮೂದಿಸಿರುವುದಿಲ್ಲ.
- 9) ರೂ. 150/- ಸವಕಳಿ ಮೊತ್ತವನ್ನು ಯಂತ್ರೋಪಕರಣ ಖಾತೆಗೆ ವೆಚ್ಚ ಮತ್ತು ಸವಕಳಿ ಖಾತೆಗೆ ಜಮೆ ಎಂದು ನಮೂದಿಸಲಾಗಿದೆ.

8. Rule the three-column Cash Book and record the following transactions:

Balance the Cash Book on 31st March, 2013

10

Date	Transactions
01.03.2013	Balance of cash Rs.2000/- and at bank Rs.8000/-
05.03.2013	Received a cheque from Amaresh for Rs.500/- and allowed him discount Rs.10/-
06.03.2013	Drew for office use Rs.500/-
07.03.2013	Sanjeev paid into bank Rs.500/-
08.03.2013	Paid into the bank the cheque for Rs.500/- received from Dilip Kumar
15.03.2013	Sold goods for cash Rs.400/- and remitted and same into the bank account

22.03.2013	Received commission Rs.50/-
29.03.2013	Paid Madan by cash Rs.120/- and he allowed Rs.5/- discount
30.03.2013	Sent Krishnamurthy money order of Rs.100/-. Paid money order commission of Rs.5/-

ಮೂರು ಅಂಕಣದ ನಗದು ಪುಸ್ತಕ ತಯಾರಿಸಿ, ಅದರಲ್ಲಿ ಈ ಕೆಳಕಂಡ ವಹಿವಾಟುಗಳನ್ನು ದಾಖಲಿಸಿ, ನಗದು ಪುಸ್ತಕವನ್ನು ದಿನಾಂಕ 31ನೇ ಮಾರ್ಚ್ 2013 ಇದ್ದಂತೆ ಸಿದ್ಧಪಡಿಸಿ

ದಿನಾಂಕ	ವಹಿವಾಟುಗಳು
01.03.2013	ಕೈಯಲ್ಲಿರುವ ಬಾಕಿ ಹಣ ರೂ. 2000/- ಮತ್ತು ಬ್ಯಾಂಕಿನಲ್ಲಿರುವ ಬಾಕಿ ಹಣ ರೂ.8000/-
05.03.2013	ಅಮರೇಶ್ ರವರಿಂದ ರೂ. 500/- ಮೊತ್ತದ ಚೆಕ್‌ನ್ನು ಪಡೆಯಲಾಗಿದೆ ಹಾಗೂ ರೂ. 10/-ನ ಸೋಡಿ ಕೊಡಲಾಗಿದೆ.
06.03.2013	ಕಛೇರಿ ಖರ್ಚಿಗಾಗಿ ರೂ 500/- ನ್ನು ಬ್ಯಾಂಕಿನಿಂದ ತೆಗೆಯಲಾಗಿದೆ.
07.03.2013	ಸಂಜೀವ್ ರೂ. 500/-ನ್ನು ಬ್ಯಾಂಕಿನಲ್ಲಿ ಜಮಾವಣೆ ಮಾಡಿದ್ದಾರೆ.
08.03.2013	ದೀಲಿಪ್ ಕುಮಾರ್ ರವರಿಂದ ರೂ. 500/- ಪಡೆದ ಚೆಕ್‌ನ್ನು ಬ್ಯಾಂಕಿನಲ್ಲಿ ಪಾವತಿಸಲಾಗಿದೆ.
15.03.2013	ರೂ.400/- ಮೊತ್ತದ ನಗದು ಸರಕು ಮಾರಾಟ ಮಾಡಲಾಗಿದೆ. ಸದರಿ ಮೊತ್ತವನ್ನು ಬ್ಯಾಂಕಿನಲ್ಲಿ ಜಮಾವಣೆ ಮಾಡಲಾಗಿದೆ.
22.03.2013	ರೂ. 50/- ದಳ್ಳಾಳಿ ಪಡೆಯಲಾಗಿದೆ.
29.03.2013	ಮದನ್ ರವರಿಗೆ ರೂ. 120/- ನಗದು ಪಾವತಿಸಲಾಗಿದೆ. ಅವರು ರೂ. 5/- ಸೋಡಿ ನೀಡಿರುತ್ತಾರೆ.
30.03.2013	ರೂ. 100/- ರ ಹಣ ಆದೇಶವನ್ನು ಕೃಷ್ಣಮೂರ್ತಿಯವರಿಗೆ ಕೊಡಲಾಗಿದೆ ಸದರಿ ಹಣ ಆದೇಶದ ದಳ್ಳಾಳಿ ಶುಲ್ಕ ರೂ. 5/-

9. Chandrappa, a retail trader, had no proper methods of accounting, but the following information is made available to you.

10

Particulars	On 1 st April, 2012	On 31 st March, 2013
Sundry Debtors	11200	10500
Sundry Creditors	15400	14000
Bank Overdraft	20200	19400
Stock	16700	18500
Cash	250	1200
Bills Receivable	15050	14200
Furniture	1500	1500
Motor Vans	1900	1900

The drawings during the year amounted to Rs.2600/-. Depreciate Furniture by 10%. Write off Rs.300/- from Motor Vans. As regards debtors, Rs.500/- is irrecoverable and a further reserve of 5% is to be made. A bill of Rs.700/- is considered doubtful.

Prepare a Statement to ascertain the profit or loss for the period and draw up a Statement of Affairs as at 31st March, 2013.

ಚಂದ್ರಪ್ಪ, ಒಬ್ಬ ಚಿಲ್ಲರೆ ವ್ಯಾಪಾರಿ, ಇವರ ಬಳಿ ಯಾವುದೇ ಸರಿಯಾದ ಲೆಕ್ಕಪತ್ರಗಳ ನಿರ್ವಹಣೆ ವ್ಯವಸ್ಥೆ ಇರುವುದಿಲ್ಲ. ಆದ್ಯಾಗ್ಯೂ, ಈ ಕೆಳಕಂಡ ವಿವರಗಳನ್ನು ನಿಮ್ಮ ಮಾಹಿತಿಗೆ ಕೊಡಲಾಗಿದೆ.

ವಿವರಗಳು	1ನೇ ಏಪ್ರಿಲ್ 2012	31ನೇ ಮಾರ್ಚ್ 2013
ಸಾದಿಲ್ವಾರು ಋಣಿಗಳು	11200	10500
ಸಾದಿಲ್ವಾರು ಧಣಿಗಳು	15400	14000
ಬ್ಯಾಂಕು ಮಿತಿಮೀರಿದ ಖಾತೆ	20200	19400
ದಾಸ್ತಾನು	16700	18500
ನಗದು	250	1200
ಸ್ವೀಕರಿಸುವ ಹುಂಡಿಗಳು	15050	14200
ಪೀಠೋಪಕರಣ	1500	1500
ಮೋಟಾರ್ ವ್ಯಾನ್	1900	1900

ಸದರಿ ಆರ್ಥಿಕ ವರ್ಷದಲ್ಲಿ ಬ್ಯಾಂಕಿನಿಂದ ಚಂದ್ರಪ್ಪರವರ ಸ್ವಂತ ಖರ್ಚಿಗಾಗಿ ಹಣ ತೆಗೆದಿರುವುದು ರೂ. 2600/- ಪೀಠೋಪಕರಣ ಸವಕಳಿ ಶೇ. 10%, ಮೋಟಾರ್ ವ್ಯಾನುಗಳ ಮೌಲ್ಯದಲ್ಲಿ ರೂ. 300/- ನ್ನು ಕಳೆಯಿರಿ. ಋಣಿಗಳಿಂದ ರೂ. 500/-ಪಡೆಯಲಾಗದು ಮತ್ತು ಶೇ. 5% ರಷ್ಟು ಹಣವನ್ನು ಪಡೆಯುವುದು ಖಚಿತವಿಲ್ಲ. ಹುಂಡಿಗಳಲ್ಲಿ ರೂ. 700/- ಮೊತ್ತವು ಬರುವ ಸಾಧ್ಯತೆ ಕಡಿಮೆ ಎಂದು ಪರಿಗಣಿಸಿ. ಸದರಿ ಆರ್ಥಿಕ ಅವಧಿಗೆ ಲಾಭ ಮತ್ತು ನಷ್ಟವನ್ನು ತಿಳಿಯಲು ಒಂದು ಪಟ್ಟಿಯನ್ನು ತಯಾರಿಸಿ ಮತ್ತು ವ್ಯವಹಾರಗಳ ಪಟ್ಟಿಯನ್ನು ದಿನಾಂಕ 31ನೇ ಮಾರ್ಚ್ 2013 ಗಿರುವಂತೆ ತಯಾರಿಸಿ.

10. On 1st March, 2014, Mr.Shankar drew a 3 Months' bill on Mr.Kumar for Rs.1000/- which was duly accepted. Mr.Shankar discounted the bill with his banker at 12% per annum on 4th April, 2014. The bill was duly honoured on the due date. Pass Journal Entries in the Books of all the parties including the Banker. **10**

1ನೇ ಮಾರ್ಚ್, 2014 ರಂದು ಶ್ರೀ ಶಂಕರ್ ರವರು ರೂ. 1000/- ಮೊತ್ತದ ಮೂರು ತಿಂಗಳ ಪಾವತಿ ಹುಂಡಿಯನ್ನು ಶ್ರೀ. ಕುಮಾರ್ ರವರ ಖಾತೆಯ ಮೇಲೆ ಜಾರಿಗೊಳಿಸುತ್ತಾರೆ ಹಾಗೂ ಹುಂಡಿಯು ಕುಮಾರ್ ರವರಿಂದ ಸ್ವೀಕರಿಸಲ್ಪಟ್ಟಿರುತ್ತದೆ. ಸದರಿ ಹುಂಡಿಯನ್ನು ವಾರ್ಷಿಕ ಶೇ.12% ದರದಲ್ಲಿ ಶಂಕರವರು ಬ್ಯಾಂಕಿನಲ್ಲಿ ದಿನಾಂಕ 4ನೇ ಏಪ್ರಿಲ್, 2014 ರಂದು ಸೋಡಗೊಳಿಸುತ್ತಾರೆ. ಹುಂಡಿಯನ್ನು ವಾಯಿದೆ ದಿನದಂದು ಪಾವತಿಸಲಾಗಿದೆ. ಎಲ್ಲಾ ಭಾಗೀದಾರರ ಪುಸ್ತಕದಲ್ಲಿ ರೋಜುಗಳನ್ನು ಬರೆಯಿರಿ, ಬ್ಯಾಂಕರ್ ಸೇರಿದಂತೆ.

* * * * *